

## N M M S

## DEPARTMENT OF STATE EDUCATIONAL RESEARCH AND TRAINING

ರಾಜ್ಯ ಮಟ್ಟದ ಎನ್.ಎಂ.ಎಂ.ಎಸ್. ಪರೀಕ್ಷೆಗಳು - ನವೆಂಬರ್ 2015  
STATE LEVEL NMMS EXAMINATION - NOVEMBER 2015

ಪತ್ರಿಕೆ - I/PAPER - I

ತರಗತಿ - 8/CLASS - 8

ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ /GENERAL MENTAL ABILITY TEST

REGISTER NO. :

1	4	1	1	5							
---	---	---	---	---	--	--	--	--	--	--	--

ಸಮಯ : 90 ನಿಮಿಷಗಳು  
TIME : 90 MINUTES

ಇಂಗ್ಲಿಷ್ / ಕನ್ನಡ  
ENGLISH / KANNADA

ಗರಿಷ್ಠ ಅಂಕಗಳು : 90  
MAX. MARKS : 90

## ಅಭ್ಯರ್ಥಿಗಳಿಗೆ ಸೂಚನೆಗಳು

1. ಬಿಡಿ ಓ.ಎಮ್.ಆರ್. (OMR) ಉತ್ತರ ಪತ್ರಿಕೆ ಮತ್ತು 90 ಪ್ರಶ್ನೆಗಳಿರುವ ಪ್ರಶ್ನೆ ಪುಸ್ತಕಿಯನ್ನು ನಿಮಗೆ ನೀಡಲಾಗಿದೆ.
2. ಎಲ್ಲಾ ಪ್ರಶ್ನೆಗಳು ಕಡ್ಡಾಯ. ಪ್ರತಿ ಪ್ರಶ್ನೆಗೆ ಒಂದು ಅಂಕವಿದೆ.
3. ಪರೀಕ್ಷಾ ಅವಧಿಯಲ್ಲಿ,
  - ಪ್ರತಿ ಪ್ರಶ್ನೆಯನ್ನು ಜಾಗರೂಕತೆಯಿಂದ ಓದಿರಿ.
  - ಓ.ಎಮ್.ಆರ್. (OMR) ಪುಟದಲ್ಲಿ ಪ್ರತಿ ಪ್ರಶ್ನೆ ಸಂಖ್ಯೆಗೆ ಸರಿ ಹೊಂದುವ ಉತ್ತರವನ್ನು ಗುರುತಿಸಲು ನೀಡಲಾಗಿರುವ ನಾಲ್ಕು ವೃತ್ತಗಳ ಪೈಕಿ ಸರಿಯಾದ ಉತ್ತರದ ವೃತ್ತವನ್ನು ನೀಲಿ/ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ ಮಾತ್ರ ಉಪಯೋಗಿಸಿ ಗುರುತು ಮಾಡಿ. ಒಮ್ಮೆ ಉತ್ತರವನ್ನು ಶೇಡ್ ಮಾಡಿದ ಮೇಲೆ ಬದಲಾಯಿಸಲು ಅವಕಾಶವಿಲ್ಲ ಮತ್ತು ಯಾವುದೇ ಅನಗತ್ಯ ಗುರುತುಗಳನ್ನು ಓ.ಎಮ್.ಆರ್. (OMR) ಉತ್ತರ ಪತ್ರಿಕೆಯ ಮೇಲೆ ಮಾಡಕೂಡದು.
  - ಉದಾ : 20 ನೇ ಪ್ರಶ್ನೆಗೆ ಸರಿ ಉತ್ತರವು ಆಯ್ಕೆ ಸಂಖ್ಯೆ 3 ಆಗಿದ್ದಲ್ಲಿ ಓ.ಎಮ್.ಆರ್. (OMR) ಪುಟದಲ್ಲಿ ವೃತ್ತ 3ನ್ನು ನೀಲಿ/ಕಪ್ಪು ಬಾಲ್ ಪಾಯಿಂಟ್ ಪೆನ್ ಉಪಯೋಗಿಸಿ ವೃತ್ತವನ್ನು ಶೇಡ್ ಮಾಡುವುದು. ಈ ಕೆಳಗೆ ತೋರಿಸಿದಂತೆ ಸಂಪೂರ್ಣವಾಗಿ ತುಂಬಬೇಕು.
20. ① ② ● ④ (ಇದು ಉದಾಹರಣೆ ಮಾತ್ರ)
4. ಒಂದು ಪ್ರಶ್ನೆಗೆ ಉತ್ತರವಾಗಿ ಒಂದಕ್ಕಿಂತ ಹೆಚ್ಚು ವೃತ್ತಗಳನ್ನು ತುಂಬಿದ್ದಲ್ಲಿ ಅಂತಹ ಉತ್ತರಗಳನ್ನು ತಪ್ಪೆಂದು ಪರಿಗಣಿಸಿ ಅಂಕಗಳನ್ನು ನೀಡಲು ಬರುವುದಿಲ್ಲ.
5. ಓ.ಎಮ್.ಆರ್. (OMR) ಪುಟದಲ್ಲಿ ನಿಗದಿತ ಸ್ಥಳದಲ್ಲಿ ಅಭ್ಯರ್ಥಿ ಹಾಗೂ ಕೊಠಡಿ ಮೇಲ್ವಿಚಾರಕರು ತಪ್ಪದೇ ಸಹಿ ಮಾಡಬೇಕು.
6. ಪರೀಕ್ಷಾ ಅವಧಿ ಮುಗಿದ ನಂತರ ಉತ್ತರಿಸಿದ ಓ.ಎಮ್.ಆರ್. (OMR) ಪುಟವನ್ನು ಕೊಠಡಿ ಮೇಲ್ವಿಚಾರಕರಿಗೆ ತಪ್ಪದೇ ಒಪ್ಪಿಸತಕ್ಕದ್ದು.
7. ಪರೀಕ್ಷಾ ಕೊಠಡಿಯೊಳಗೆ ಕ್ಯಾಲ್ಕುಲೇಟರ್, ಮೊಬೈಲ್ ದೂರವಾಣಿಯನ್ನು, ಇನ್ನಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ನಿಷೇಧಿಸಿದೆ.
8. ಅನುವಾದಿತ ಪ್ರಶ್ನೆ ಪತ್ರಿಕೆಗಳಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದಲ್ಲಿ ಪ್ರಶ್ನೆ ಪತ್ರಿಕೆಯ ಇಂಗ್ಲಿಷ್ ರೂಪಾಂತರವೇ ಅಂತಿಮವೆಂದು ತಿಳಿಯಬೇಕು.

**Note : English version of the instructions is printed on the back cover of this booklet.**



### 1. GENERAL MENTAL ABILITY TEST

ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ

(Questions 1 – 5)

**Directions:** Complete the following number series by choosing the correct number from the given choices.

(ಪ್ರಶ್ನೆಗಳು 1 – 5)

ಸೂಚನೆಗಳು: ಕೊಟ್ಟಿರುವ ಪರ್ಯಾಯಗಳಿಂದ ಸರಿಯಾದ ಸಂಖ್ಯೆಗಳನ್ನು ಆರಿಸಿ, ಕೆಳಗಿನ ಸಂಖ್ಯಾ ಶ್ರೇಣಿಗಳನ್ನು ಪೂರ್ಣಗೊಳಿಸಿ.

1. 10, 13, 19, 28, 40, ?

- 1) 52
- 2) 55
- 3) 58
- 4) 61

2. 2, 3, 7, ?, 32, 57

- 1) 12
- 2) 13
- 3) 14
- 4) 16

3. 7, 23, 47, 79, 119, ?

- 1) 149
- 2) 153
- 3) 167
- 4) 169

4. 122, 145, 170, ?, 226, 257

- 1) 197
- 2) 198
- 3) 200
- 4) 201

5. 1, 7, 4, 9, 7, 11, 10, 13, ?

- 1) 12
- 2) 13
- 3) 17
- 4) 19

**GMAT(K-8)**



**(Questions 6 – 10)**

**Directions :** Find the wrong number in the given series.

**(ಪ್ರಶ್ನೆಗಳು 6 – 10)**

**ಸೂಚನೆಗಳು :** ಕೊಟ್ಟಿರುವ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆಯನ್ನು ಕಂಡು ಹಿಡಿಯಿರಿ.

**6. 6, 7, 10, 15, 21, 31**

- 1) 10
- 2) 15
- 3) 21
- 4) 31

**7. 2, 6, 14, 26, 62, 126**

- 1) 14
- 2) 26
- 3) 62
- 4) 126

**8. 1, 2, 4, 12, 48, 240**

- 1) 1
- 2) 2
- 3) 12
- 4) 240

**9. 3, 4, 12, 39, 102, 228**

- 1) 3
- 2) 12
- 3) 39
- 4) 102

**10. 2, 6, 12, 20, 28, 42**

- 1) 2
- 2) 6
- 3) 12
- 4) 28



(Questions 11 – 15)

**Directions :** Under each given letter series, four alternatives are given. Complete the series by choosing the correct one.

(ಪ್ರಶ್ನೆಗಳು 11 – 15)

**ಸೂಚನೆಗಳು:** ಕೆಳಗೆ ಕೊಟ್ಟಿರುವ ಪ್ರತಿಯೊಂದು ಅಕ್ಷರ ಶ್ರೇಣಿಗೂ ನಾಲ್ಕು ಪರ್ಯಾಯಗಳನ್ನು ಕೊಟ್ಟಿದೆ. ಸರಿಯಾದುದನ್ನು ಆರಿಸಿ ಶ್ರೇಣಿಯನ್ನು ಪೂರ್ಣಗೊಳಿಸಿ.

11. ml\_nmlm\_ml\_n\_lmn\_l

- 1) mnmnm
- 2) nnmmn
- 3) mnmnn
- 4) mnmnm

12. q\_tr\_st\_q\_\_r

- 1) rqrts
- 2) tqsst
- 3) sqrst
- 4) srqts

13. a\_bbc\_aab\_caaa\_bca\_\_

- 1) ababa
- 2) aabbb
- 3) bbaab
- 4) aabba

14. \_lkikkk\_kl\_kkikik\_\_

- 1) kikk
- 2) kkik
- 3) lkik
- 4) kiki


15. FGI, JKM, NOQ, RSU, ?

- 1) VWX
- 2) VWY
- 3) WXY
- 4) UVZ


GMAT(K-8)

(Questions 16 – 20)


**Directions :** The following Venn Diagrams shows the relationship among the three given objects. Indicate the appropriate diagram to show the relationship.




A




B




C



D



E



F

16. Birds, Crows, Cows

ಪಕ್ಷಿಗಳು, ಕಾಗೆಗಳು, ಹಸುಗಳು

- 1) B
- 2) C
- 3) E
- 4) F

18. Athlets, Doctors, Unmarried

ಕ್ರೀಡಾಪಟುಗಳು, ವೈದ್ಯರು, ಅವಿವಾಹಿತರು

- 1) C
- 2) D
- 3) E
- 4) F

(ಪ್ರಶ್ನೆಗಳು 16 – 20)

ಸೂಚನೆಗಳು: ಈ ಕೆಳಗಿನ ವೆನ್ ಚಿತ್ರಗಳು ಪ್ರಶ್ನೆಯಲ್ಲಿರುವ ಮೂರು ವಸ್ತುಗಳಿಗಿರುವ ಸಂಬಂಧವನ್ನು ಸೂಚಿಸುತ್ತದೆ. ಈ ಸಂಬಂಧವನ್ನು ಸೂಚಿಸುವ ಸರಿಯಾದ ಚಿತ್ರವನ್ನು ಗುರುತಿಸಿ.

17. Laboratory, Microscope, Specimens

ಪ್ರಯೋಗಾಲಯ, ಸೂಕ್ಷ್ಮ ದರ್ಶಕ, ಮಾದರಿಗಳು

- 1) C
- 2) D
- 3) E
- 4) F

19. Professionals, Engineers, Mechanics

ವೃತ್ತಿಪರರು, ಇಂಜಿನಿಯರ್‌ಗಳು, ಮೇಕ್ಯಾನಿಕ್‌ಗಳು

- 1) F
- 2) E
- 3) D
- 4) A



20. Ornaments, Gold ring, Box

ಆಭರಣಗಳು, ಚಿನ್ನದ ಸುರಳಿ, ಪೆಟ್ಟಿಗೆ

- 1) B
- 2) C
- 3) D
- 4) E

(Questions 21 – 25)

**Directions :** In the given questions there are four groups of numbers / pairs of numbers / group of letters of which three are alike and one is different. Find the one which is different.

21. 1) 42  
2) 72  
3) 110  
4) 154

23. 1) 8, 19  
2) 7, 15  
3) 4, 7  
4) 9, 22

25. 1) SVTU  
2) KMLN  
3) OQPR  
4) GIHJ

(ಪ್ರಶ್ನೆಗಳು 21 – 25)

**ಸೂಚನೆಗಳು:** ಈ ಕೆಳಗಿನ ಪ್ರಶ್ನೆಗಳಲ್ಲಿ ಪ್ರತಿಯೊಂದರಲ್ಲಿಯೂ ಸಂಖ್ಯೆಗಳು / ಜೋಡಿ ಸಂಖ್ಯೆಗಳು / ಅಕ್ಷರಗಳ ಗುಂಪುಗಳ ನಾಲ್ಕು ಗುಂಪುಗಳನ್ನು ಕೊಟ್ಟಿವೆ. ಇವುಗಳಲ್ಲಿ ಮೂರು ಒಂದು ರೀತಿಯ ಸಂಬಂಧವನ್ನು ಹೊಂದಿರುತ್ತವೆ. ಒಂದು ಮಾತ್ರ ಭಿನ್ನವಾಗಿದೆ. ಭಿನ್ನವಾಗಿರುವುದನ್ನು ಗುರುತಿಸಿ.

22. 1) 6  
2) 12  
3) 19  
4) 28

24. 1) ABD  
2) CDB  
3) EFD  
4) GHF



## GMAT(K-8)

(Questions 26 – 31)

**Directions :** Complete the given analogy by selecting the correct answers from the alternatives.

26. 6 : 72 :: 11 : ?

- 1) 84
- 2) 136
- 3) 212
- 4) 242

28. 7 : 24 :: 4 : ?

- 1) 15
- 2) 17
- 3) 20
- 4) 22

30. GHI : tuv :: KLM : ?

- 1) nyz
- 2) wxy
- 3) xyz
- 4) zyx

(ಪ್ರಶ್ನೆಗಳು 26 – 31)

ಸೂಚನೆಗಳು: ಕೊಟ್ಟಿರುವ ಪರ್ಯಾಯಗಳಿಂದ ಸರಿಯಾದ ಉತ್ತರವನ್ನು ಆರಿಸಿ ಕೆಳಗಿನ ಸಾಮ್ಯತೆಯನ್ನು ಪೂರ್ಣಗೊಳಿಸಿ.

27. 18 : 81 :: ? : 144

- 1) 12
- 2) 24
- 3) 44
- 4) 46

29. CDE : EHK :: LMN : ?

- 1) NQT
- 2) OPQ
- 3) NQS
- 4) NPR


31. COAT : XLZG :: SHIRT : ?

- 1) FUEG
- 2) HSRIT
- 3) HSRIG
- 4) GIRSH



## (Questions 32 – 35)

**Directions :** The following questions are based on the given diagram below in which each figure represents a group.



○ Researchers  
ಸಂಶೋಧಕರು

△ Teachers  
ಶಿಕ್ಷಕರು

□ Authors  
ಲೇಖಕರು

32. The Researchers who are also working as Teachers is represented by the number

ಶಿಕ್ಷಕರಾಗಿಯೂ ಸಹ ಕಾರ್ಯ ನಿರ್ವಹಿಸುವ ಸಂಶೋಧಕರನ್ನು ಪ್ರತಿನಿಧಿಸುವ ಸಂಖ್ಯೆ

- 1) 1
- 2) 2
- 3) 4
- 4) 6

34. The number 4 represents

ಸಂಖ್ಯೆ 4 ಪ್ರತಿನಿಧಿಸುವುದು

- 1) Teachers but not the Authors  
ಶಿಕ್ಷಕರು ಆದರೆ ಲೇಖಕರಲ್ಲ
- 2) Researchers but not the Teachers  
ಸಂಶೋಧಕರು ಆದರೆ ಶಿಕ್ಷಕರಲ್ಲ
- 3) Authors who are also the Researchers  
ಸಂಶೋಧಕರಾಗಿರುವ ಲೇಖಕರು
- 4) Teachers who are also the Researchers  
ಸಂಶೋಧಕರಾಗಿರುವ ಶಿಕ್ಷಕರು

## (ಪ್ರಶ್ನೆಗಳು 32 – 35)

ಸೂಚನೆಗಳು : ಈ ಕೆಳಗಿನ ಪ್ರಶ್ನೆಗಳು ಕೊಟ್ಟಿರುವ ಆಕೃತಿಯನ್ನು ಹಾಗೂ ಪ್ರತಿ ಚಿತ್ರವು ಸೂಚಿಸುವ ಗುಂಪನ್ನು ಆಧರಿಸಿದೆ.

33. The Authors who are Researchers and working as Teachers is represented by the number

ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಮತ್ತು ಸಂಶೋಧಕರಾಗಿರುವ ಲೇಖಕರನ್ನು ಪ್ರತಿನಿಧಿಸುವ ಸಂಖ್ಯೆ

- 1) 3
- 2) 4
- 3) 5
- 4) 6

35. The number 7 represents

ಸಂಖ್ಯೆ 7 ಪ್ರತಿನಿಧಿಸುವುದು

- 1) Teachers who are also the Authors  
ಲೇಖಕರಾಗಿರುವ ಶಿಕ್ಷಕರು
- 2) Researchers who are also the Teachers  
ಶಿಕ್ಷಕರಾಗಿರುವ ಸಂಶೋಧಕರು
- 3) Only Teachers  
ಶಿಕ್ಷಕರನ್ನು ಮಾತ್ರ
- 4) Only Authors  
ಲೇಖಕರನ್ನು ಮಾತ್ರ



## GMAT(K-8)



### (Questions 36 – 38)

**Directions :** Choose and substitute the correct set of signs in place of \* sequentially, selecting from the given alternatives to make the equations meaningful.

36.  $10 * 2 * 14 * 6$

1)  $- , = , +$

2)  $+ , = , -$

3)  $x , - , =$

4)  $= , + , x$

### (ಪ್ರಶ್ನೆಗಳು 36 – 38)

**ಸೂಚನೆಗಳು :** ಕೊಟ್ಟಿರುವ ಸಮೀಕರಣವನ್ನು ಅರ್ಥಪೂರ್ಣ ಮಾಡಲು, ಕೊಟ್ಟಿರುವ ಯಾವ ಚಿಹ್ನೆಯು ಗಣವನ್ನು \* ಜಾಗದಲ್ಲಿ ಕ್ರಮವಾಗಿ ಆದೇಶಿಸಬೇಕು ಎಂಬುದನ್ನು ಪರ್ಯಾಯಗಳಿಂದ ಆರಿಸಿ.

37.  $6 * 3 * 7 * 10$

1)  $\div , x , >$

2)  $\div , x , <$

3)  $\div , > , x$

4)  $x , \div , >$

38.  $5 * 18 * 6 * 15$

1)  $+ , \div , =$

2)  $x , \div , =$

3)  $x , = , \div$

4)  $= , - , \div$

### (Questions 39 – 40)

**Directions :** In the given equation find which of the following interchange of signs / numbers would make the equation correct.

39.  $35 = 7 + 12 \div 17$

1) 35 and 12

35 ಮತ್ತು 12

2) 17 and 7

17 ಮತ್ತು 7

3)  $\div$  and  $+$

$\div$  ಮತ್ತು  $+$

4)  $\div$  and  $=$

$\div$  ಮತ್ತು  $=$

### (ಪ್ರಶ್ನೆಗಳು 39 – 40)

**ಸೂಚನೆಗಳು :** ಕೊಟ್ಟಿರುವ ಸಮೀಕರಣದಲ್ಲಿ ಯಾವ ಚಿಹ್ನೆಗಳು / ಸಂಖ್ಯೆಗಳನ್ನು ಅದಲುಬದಲು ಮಾಡಿದಾಗ ಸಮೀಕರಣ ಸರಿಯಾಗಿರುತ್ತದೆ ಎಂಬುದನ್ನು ಕಂಡು ಹಿಡಿಯಿರಿ.

40.  $54 - 10 \div 18 = 7$

1) 54 and 10

54 ಮತ್ತು 10

2) 10 and 18

10 ಮತ್ತು 18

3)  $-$  and  $=$

$-$  ಮತ್ತು  $=$

4)  $\div$  and  $-$

$\div$  ಮತ್ತು  $-$



(Questions 41 – 43)

**Directions :** Find the missing number / letter in the given matrices.

41.

L	R	T
H	?	N
4	8	6

- 1) H
- 2) I
- 3) J
- 4) K

(ಪ್ರಶ್ನೆಗಳು 41 – 43)

**ಸೂಚನೆಗಳು :** ಕೊಟ್ಟಿರುವ ಮಾತೃಕೆಗಳಲ್ಲಿ ಬಿಟ್ಟು ಹೋಗಿರುವ ಸಂಖ್ಯೆ / ಅಕ್ಷರವನ್ನು ಕಂಡು ಹಿಡಿಯಿರಿ.

42.

T	O	E
Z	P	J
V	G	?

- 1) N
- 2) O
- 3) P
- 4) Q

43.

D	G	K
B	E	G
I	L	?

- 1) S
- 2) T
- 3) U
- 4) V



(Questions 44 – 48)

**Directions :** Read the following questions carefully and find the answers.

(ಪ್ರಶ್ನೆಗಳು 44 – 48)

**ಸೂಚನೆಗಳು :** ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳನ್ನು ಗಮನವಿಟ್ಟು ಓದಿ. ಪ್ರತಿಯೊಂದು ಪ್ರಶ್ನೆಗೂ ಉತ್ತರವನ್ನು ಕಂಡು ಹಿಡಿಯಿರಿ.

**44. Roopa is taller than Leela and shorter than Shwetha, Tara is shorter than Leela but taller than Bindu. Who comes in the middle, if they are asked to stand in a line according to their height ?**

- 1) Leela
- 2) Tara
- 3) Shwetha
- 4) Roopa

**45. The age of a father and his son together is 80 years as on today. The father will have his 65<sup>th</sup> birthday celebration exactly 10 years from today. The age of the son as on today is**

- 1) 35 years
- 2) 30 years
- 3) 25 years
- 4) 15 years

**46. A car covers a distance of 60 km at the rate of 60 km/h for the first half of the distance and at 90 km/h for the second half of the distance. How many minutes did it takes to cover the distance ?**

- 1) 30
- 2) 45
- 3) 48
- 4) 50

**44. ರೂಪಾಳು ಲೀಲಾಳಿಗಿಂತ ಎತ್ತರವಾಗಿದ್ದಾಳೆ ಮತ್ತು ಶ್ವೇತಾಳಿಗಿಂತ ಕುಳ್ಳಿಗಿದ್ದಾಳೆ, ತಾರಾ ಲೀಲಾಳಿಗಿಂತ ಕುಳ್ಳಿಗಿದ್ದಾಳೆ ಆದರೆ ಬಿಂದುವಿಗಿಂತ ಎತ್ತರವಾಗಿದ್ದಾಳೆ. ಇವರನ್ನು ಅವರ ಎತ್ತರಕ್ಕನುಗುಣವಾಗಿ ಸಾಲಿನಲ್ಲಿ ನಿಲ್ಲಲು ಹೇಳಿದರೆ, ಮಧ್ಯದಲ್ಲಿ ಇರುವವರು ಯಾರು ?**

- 1) ಲೀಲ
- 2) ತಾರ
- 3) ಶ್ವೇತ
- 4) ರೂಪ

**45. ಇಂದಿಗೆ ಒಬ್ಬ ತಂದೆ ಮತ್ತು ಅವನ ಮಗನ ವಯಸ್ಸು ಒಟ್ಟು ಸೇರಿ 80 ವರ್ಷಗಳಾಗಿದೆ. ತಂದೆಯು ಇಂದಿನಿಂದ 10 ವರ್ಷಗಳ ನಂತರ ತನ್ನ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾನೆ. ಹಾಗಾದರೆ ಇಂದಿಗೆ ಮಗನ ವಯಸ್ಸು ಎಷ್ಟು ?**

- 1) 35 ವರ್ಷಗಳು
- 2) 30 ವರ್ಷಗಳು
- 3) 25 ವರ್ಷಗಳು
- 4) 15 ವರ್ಷಗಳು

**46. ಒಂದು ಕಾರು 60km ದೂರವನ್ನು ಮೊದಲಾರ್ಧ ದೂರವನ್ನು 60km/h ಮತ್ತು ಎರಡನೇ ಅರ್ಧ ದೂರವನ್ನು 90km/h ವೇಗದಲ್ಲಿ ಕ್ರಮಿಸುತ್ತದೆ. ಅದು ಎಷ್ಟು ನಿಮಿಷಗಳಲ್ಲಿ ದೂರವನ್ನು ಕ್ರಮಿಸುತ್ತದೆ ?**



47. In class of 60 students, 25 are learning English, 35 are learning Kannada and 15 are learning both. How many are learning neither English nor Kannada ?

- 1) 20
- 2) 15
- 3) 10
- 4) 5

48. Some boys are standing in a line for physical education class. Ramesh is standing in 19<sup>th</sup> position from left and Suresh is standing at 9<sup>th</sup> position from the right. 6 students are standing in between Ramesh and Suresh. How many boys are there in a line ?

- 1) 26
- 2) 28
- 3) 32
- 4) 34

47. 60 ವಿದ್ಯಾರ್ಥಿಗಳಿರುವ ಒಂದು ತರಗತಿಯಲ್ಲಿ, 25 ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಯುತ್ತಿದ್ದಾರೆ, 35 ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದಾರೆ ಮತ್ತು 15 ವಿದ್ಯಾರ್ಥಿಗಳು ಎರಡನ್ನೂ ಕಲಿಯುತ್ತಿದ್ದಾರೆ. ಇಂಗ್ಲಿಷ್ ಅಥವಾ ಕನ್ನಡ ಕಲಿಯದಿರುವವರ ಸಂಖ್ಯೆ ಎಷ್ಟು ?

48. ದೈಹಿಕ ಶಿಕ್ಷಣ ತರಗತಿಗೆ ಕೆಲವು ಹುಡುಗರು ಸಾಲಿನಲ್ಲಿ ನಿಂತಿದ್ದಾರೆ. ರಮೇಶನು ಎಡದಿಂದ 19ನೇ ಸ್ಥಾನದಲ್ಲಿ ನಿಂತಿದ್ದಾನೆ ಮತ್ತು ಸುರೇಶನು ಬಲದಿಂದ 9ನೇ ಸ್ಥಾನದಲ್ಲಿ ನಿಂತಿದ್ದಾನೆ. ರಮೇಶ ಮತ್ತು ಸುರೇಶನ ನಡುವೆ 6 ವಿದ್ಯಾರ್ಥಿಗಳು ನಿಂತಿದ್ದಾರೆ. ಸಾಲಿನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ ?


## GMAT(K-8)

(Questions 49 – 52)

Directions : Identify the number of specified geometric shapes in the given diagram and mark the correct answer.

49. How many Triangles are there in the given figure ?


ಕೆಳಗೆ ಕೊಟ್ಟಿರುವ ಆಕೃತಿಯಲ್ಲಿ ಎಷ್ಟು ತ್ರಿಭುಜಗಳಿವೆ ?



- 1) 6
- 2) 8
- 3) 12
- 4) 14

51. How many Squares are there in the given figure ?

ಕೆಳಗೆ ಕೊಟ್ಟಿರುವ ಆಕೃತಿಯಲ್ಲಿ ಎಷ್ಟು ಚೌಕಗಳಿವೆ ?




- 1) 4
- 2) 5
- 3) 8
- 4) 9

(ಪ್ರಶ್ನೆಗಳು 49 – 52)

ಸೂಚನೆಗಳು : ಕೆಳಗೆ ಕೊಟ್ಟಿರುವ ಚಿತ್ರಗಳಲ್ಲಿ ಸೂಚಿತ ಜ್ಯಾಮಿತಿಯ ಆಕೃತಿಗಳ ಸಂಖ್ಯೆಯನ್ನು ಕಂಡು ಹಿಡಿದು, ಉತ್ತರವನ್ನು ಗುರುತಿಸಿ.

50. How many Rectangles are there in the given figure ?


ಕೆಳಗೆ ಕೊಟ್ಟಿರುವ ಆಕೃತಿಯಲ್ಲಿ ಎಷ್ಟು ಆಯತಗಳಿವೆ ?



- 1) 10
- 2) 12
- 3) 13
- 4) 14

52. How many Semicircles are there in the given figure ?

ಕೆಳಗೆ ಕೊಟ್ಟಿರುವ ಆಕೃತಿಯಲ್ಲಿ ಎಷ್ಟು ಅರ್ಧವೃತ್ತಗಳಿವೆ ?



- 1) 8
- 2) 10
- 3) 12
- 4) 14



(Questions 53 – 56)

**Directions :** In the following questions a word is written according to some code. In each question a word is given and find how this can be written in the same code.

53. If **LIFE** is coded as **ORUV**, then **MIKE** can be written as

**LIFE** ಎಂಬ ಪದವನ್ನು **ORUV** ಎಂದು ಸಂಕೇತೀಕರಿಸಿದರೆ, **MIKE** ಎಂಬ ಪದವನ್ನು ಹೀಗೆ ಬರೆಯಬಹುದು

- 1) NRPV
- 2) ORPV
- 3) NQPW
- 4) NROV

55. If **VIJAYAPURA** is coded as **ERQZBZKFIZ**, then **BELAGAVI** can be written as

**VIJAYAPURA** ಎಂಬ ಪದವನ್ನು **ERQZBZKFIZ** ಎಂದು ಸಂಕೇತೀಕರಿಸಿದರೆ, **BELAGAVI** ಎಂಬ ಪದವನ್ನು ಹೀಗೆ ಬರೆಯಬಹುದು

- 1) YVOZTZER
- 2) YVOTZEZR
- 3) VYOZTZRE
- 4) YVOZTREZ

(ಪ್ರಶ್ನೆಗಳು 53 – 56)

**ಸೂಚನೆಗಳು:** ಈ ಕೆಳಗಿನ ಪ್ರಶ್ನೆಗಳ ಒಂದು ಪದವನ್ನು ಸಾಂಕೇತಿಕ ಭಾಷೆಯಲ್ಲಿ ಬರೆಯಲಾಗಿದೆ. ಅದನ್ನು ಅದೇ ಸಾಂಕೇತಿಕ ಭಾಷೆಯಲ್ಲಿ ಹೇಗೆ ಬರೆಯಬಹುದು ಎಂಬುದನ್ನು ಕಂಡು ಹಿಡಿಯಿರಿ.

54. If **HISTORY** is coded as **SRHGLIB**, then **GEOGRAPHY** can be coded as

**HISTORY** ಎಂಬ ಪದವನ್ನು **SRHGLIB**, ಎಂದು ಸಂಕೇತೀಕರಿಸಿದರೆ, **GEOGRAPHY** ಎಂಬ ಪದವನ್ನು ಹೀಗೆ ಸಂಕೇತಿಸಬಹುದು

- 1) TELTIZKSB
- 2) TVLITZSKB
- 3) GVLITZSKB
- 4) TVLTIZKSB

56. If **CRICKET** is coded as 3, 18, 9, 3, 11, 5, 20, then **HOCKEY** can be written as

**CRICKET** ಎಂಬ ಪದವನ್ನು 3, 18, 9, 3, 11, 5, 20 ಎಂದು ಸಂಕೇತೀಕರಿಸಿದರೆ, **HOCKEY** ಎಂಬ ಪದವನ್ನು ಹೀಗೆ ಬರೆಯಬಹುದು

- 1) 8, 15, 3, 5, 12, 25
- 2) 8, 15, 3, 11, 5, 25
- 3) 25, 5, 11, 5, 3, 15
- 4) 8, 15, 3, 25, 12, 5

GMAT(K-8)






(Questions 57 – 61)

**Directions :** In the questions below the numbers in the figures are related. Identify their relationship and find the missing numbers in the given figures.

(ಪ್ರಶ್ನೆಗಳು 57 – 61)




**ಸೂಚನೆಗಳು:** ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳಲ್ಲಿ, ಆಕೃತಿಗಳಲ್ಲಿರುವ ಸಂಖ್ಯೆಗಳು ಹೊಂದಿರುವ ಸಂಬಂಧವನ್ನು ಸೂಚಿಸುತ್ತದೆ. ಈ ಸಂಬಂಧವನ್ನು ಗುರುತಿಸಿ ಚಿತ್ರಗಳಲ್ಲಿ ಬಿಟ್ಟು ಹೋಗಿರುವ ಸಂಖ್ಯೆಗಳನ್ನು ಕಂಡು ಹಿಡಿಯಿರಿ.

57.






- 1) 5
- 2) 6
- 3) 8
- 4) 9

58.






- 1) 30
- 2) 35
- 3) 40
- 4) 44

59.




- 1) 1
- 2) 2
- 3) 6
- 4) 8



- 1) 4
- 2) 7
- 3) 11
- 4) 12

61.



- 1) 36
- 2) 37
- 3) 50
- 4) 54



**GMAT(K-8)****(Questions 62 – 65)**

**Directions :** In Column – I words are given. Their codes are given under Column – II following the same order as in Column – I. Find the codes for the letters of words in Column – I and find the codes for given words in the questions.

**(ಪ್ರಶ್ನೆಗಳು 62 – 65)**

**ಸೂಚನೆಗಳು :** ಸ್ತಂಭ – I ರ ಕೆಳಗೆ ಪದಗಳನ್ನು ಕೊಟ್ಟಿದೆ. ಈ ಪದಗಳ ಸಂಕೇತಗಳನ್ನು ಸ್ತಂಭ – II ರ ಕೆಳಗೆ ಕೊಟ್ಟಿದೆ. ಈ ಸಂಕೇತಗಳು ಪದಗಳಲ್ಲಿರುವ ಅಕ್ಷರಗಳಿಗೆ ಅನುಕ್ರಮವಾಗಿವೆ. ಸ್ತಂಭ – I ರಲ್ಲಿರುವ ಪದಗಳ ಅಕ್ಷರಗಳಿಗೆ ಸಂಕೇತವನ್ನು ಕಂಡು ಹಿಡಿದು ಪ್ರಶ್ನೆಗಳಲ್ಲಿ ಕೊಟ್ಟಿರುವ ಪದಗಳಿಗೆ ಸಂಕೇತವನ್ನು ಗುರುತಿಸಿ.

**Column – I**

ಸ್ತಂಭ – I

TEACH

LEARN

GRADE

COMPUTE

**Column – II**

ಸ್ತಂಭ – II

π λ Φ α δ

σ λ Φ ρ η

\$ ρ Φ ψ λ

α β γ θ μ π λ

**62. TELEGRAM**

1) π λ σ λ ρ \$ Φ γ

2) π λ σ λ \$ ρ Φ γ

3) σ λ π λ ρ \$ Φ γ

4) δ λ σ λ \$ ρ Φ η

**63. CREATE**

1) α ρ λ Φ σ λ

2) \$ ρ λ Φ π λ

3) α ρ λ Φ π λ

4) λ π Φ λ \$ α



## 64. GENERAL

1) \$ λ η λ ρ Φ π

2) α λ η λ ρ Φ σ

3) \$ Φ η Φ ρ Φ σ

4) \$ λ η λ ρ Φ σ

65. The code π λ γ θ σ λ represents

the word

1) TEMPLE

2) TENANT

3) TENDER

4) TARGET

## GMAT(K-8)


(Questions 66 – 69)

**Directions :** In questions given part of the figure is missing. Identify the missing part from among the given choices under each question.


(ಪ್ರಶ್ನೆಗಳು 66 – 69)

ಸೂಚನೆಗಳು: ಈ ಕೆಳಗಿನ ಪ್ರಶ್ನೆಗಳಲ್ಲಿ ಆಕೃತಿಯ ಒಂದು ಭಾಗ ಅಪೂರ್ಣವಾಗಿದೆ. ಅದನ್ನು ಪ್ರತಿಯೊಂದು ಪ್ರಶ್ನೆಯ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಿಂದ ಗುರುತಿಸಿ.


66.




1)




2)




3)




4)




67.




1)




2)



3)








4)










68.



69.






(Questions 70 – 72)

**Directions :** In the questions given there are figures/words to the top/left of the mirror indicated by lines and their mirror images are given in one of the four figures/words to the right of these. Find the exact mirror image of each figure/word.

(ಪ್ರಶ್ನೆಗಳು 70 – 72)


**ಸೂಚನೆಗಳು :** ಕೊಟ್ಟಿರುವ ಪ್ರಶ್ನೆಗಳಲ್ಲಿ, ರೇಖೆಗಳ ಮೇಲ್ಭಾಗ/ಎಡಭಾಗದಲ್ಲಿರುವ ಚಿತ್ರ/ಪದಗಳ ದರ್ಪಣ ಪ್ರತಿಬಿಂಬಗಳನ್ನು ಬಲಭಾಗದಲ್ಲಿ ಕೊಡಲಾಗಿದೆ. ಈ ಎಡಭಾಗದಲ್ಲಿರುವ ಪ್ರತಿಚಿತ್ರ/ಪದದ ಸರಿಯಾದ ದರ್ಪಣ ಪ್ರತಿಬಿಂಬವನ್ನು ಕೊಟ್ಟಿರುವ ಆಯ್ಕೆಗಳಿಂದ ಕಂಡುಹಿಡಿಯಿರಿ.

70. MURTHY 1) WUЯLHL 2) WUВLHL




3) YHTYUW 4) WUВTHL


71.




1)




2)




3)




4)




72.




1)




2)



3)



4)









(Questions 73 – 75)

**Directions :** In the questions given how a sheet of paper is folded and punched is shown by figures. If the paper is unfolded how does it appear ? Select the correct answer form among the alternatives given.


(ಪ್ರಶ್ನೆಗಳು 73 – 75)

**ಸೂಚನೆಗಳು :** ಕೊಟ್ಟಿರುವ ಪ್ರಶ್ನೆಗಳಲ್ಲಿ ಒಂದು ಕಾಗದದ ಹಾಳೆಯನ್ನು ಮೆಡಿಸಿ ರಂಧ್ರ ಮಾಡಿರುವುದನ್ನು ಚಿತ್ರಗಳ ಮೂಲಕ ತೋರಿಸಿದೆ. ಪುನಃ ಹಾಳೆಯನ್ನು ಬಿಡಿಸಿದಾಗ ಅದು ಹೇಗೆ ಕಾಣುತ್ತದೆ ಎಂಬುದನ್ನು ನಾಲ್ಕು ಪರ್ಯಾಯಗಳಿಂದ ಆಯ್ಕೆ ಮಾಡಿ.


73.




1)



2)







3)




4)


74.




1)



2)







3)




4)


75.




1)



2)



3)



4)







**GMAT(K-8)**

**(Questions 76 – 80)**

**Directions :** The questions given consist of series of figures which are incomplete. In order to complete the series, select the correct figure from the given choices ?


**(ಪ್ರಶ್ನೆಗಳು 76 – 80)**

**ಸೂಚನೆಗಳು :** ಕೊಟ್ಟಿರುವ ಪ್ರಶ್ನೆಗಳಲ್ಲಿ ಆಕೃತಿಗಳ ಶ್ರೇಣಿಯನ್ನು ಕೊಡಲಾಗಿದೆ. ಇದು ಪೂರ್ಣ ಶ್ರೇಣಿಯಲ್ಲ. ಪ್ರತಿ ಪ್ರಶ್ನೆಯಲ್ಲಿ ಶ್ರೇಣಿಯನ್ನು ಪೂರ್ಣಗೊಳಿಸಲು ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ ?






78.



?




1)

2)


3)

4)

79.



?




1)

2)


3)

4)

80.



?



1)

2)

3)

4)







(Questions 81 – 85)

**Directions :** In the questions there is some relationship between the first two figures. The same relationship holds good for the second set of figures of which one is missing. This missing figure is given as one of the four alternatives. Find the correct answer.


(ಪ್ರಶ್ನೆಗಳು 81 – 85)

**ಸೂಚನೆಗಳು :** ಕೆಳಗೆ ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಯಲ್ಲಿಯೂ ಮೊದಲಿನ ಎರಡು ಆಕೃತಿಗಳಿಗೆ ಸಂಬಂಧವಿದೆ. ಇದೇ ಸಂಬಂಧವು ಎರಡನೇ ವರ್ಗದ ಎರಡು ಆಕೃತಿಗಳಲ್ಲಿದೆ. ಒಂದನ್ನು ಕೊಟ್ಟಿರುವುದಿಲ್ಲ. ಪ್ರತಿಯೊಂದು ಪ್ರಶ್ನೆಯ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಸರಿಯಾದದನ್ನು ಆಯ್ಕೆಮಾಡಿ.


81.




1)



2)





3)




4)


82.




1)



2)





3)




4)




83.




1)



2)





3)




4)


84.




1)



2)





3)




4)


85.




1)



2)



3)



4)






Questions 86 – 87)

(ಪ್ರಶ್ನೆಗಳು 86 – 87)


**Directions :** In the following questions two figures (a and b) are given as problem figures. Which of the following alternative figures would be formed if the first figure is superimposed on the second figure ?

ಸೂಚನೆಗಳು: ಈ ಕೆಳಗೆ ಎರಡು ಚಿತ್ರಗಳ (a ಮತ್ತು b) ನ್ನು ಪ್ರಶ್ನೆ ಚಿತ್ರಗಳಾಗಿ ಕೊಟ್ಟಿದೆ. ಈ ಚಿತ್ರಗಳಲ್ಲಿ ಮೊದಲನೆಯ ಚಿತ್ರವನ್ನು ಎರಡನೆಯ ಚಿತ್ರದ ಮೇಲೆ ಸರಿಯಾಗಿ ಇಟ್ಟಾಗ ಕೊಟ್ಟಿರುವ ಪರ್ಯಾಯಗಳಲ್ಲಿ ಯಾವ ಚಿತ್ರವು ರಚಿಸಲ್ಪಡುತ್ತದೆ ?


86.




1)



2)





3)




4)


87.




1)



2)



3)



4)

GMAT(K-8)




(Questions 88 – 90)

(ಪ್ರಶ್ನೆಗಳು 88 – 90)


**Directions :** In each of the questions there are four figures. Among these three are alike in some way, while one is different. Find the figure which is different.

**ಸೂಚನೆಗಳು :** ಈ ಕೆಳಗಿನ ಪ್ರಶ್ನೆಗಳಲ್ಲಿ ಪ್ರತಿಯೊಂದರಲ್ಲಿಯೂ ನಾಲ್ಕು ಆಕೃತಿಗಳಿವೆ. ಇವುಗಳ ಪೈಕಿ ಮೂರು ಒಂದು ರೀತಿಯಲ್ಲಿ ಸದೃಶವಾಗಿವೆ. ಆದರೆ ಒಂದು ಮಾತ್ರ ವಿಭಿನ್ನವಾಗಿದೆ. ಈ ವಿಭಿನ್ನವಾಗಿರುವುದನ್ನು ಕಂಡು ಹಿಡಿಯಿರಿ.


88.



89.



90.



**Instructions to Candidates**

1. The Question Booklet containing 90 questions and the OMR answer sheet is given to you.
2. All questions are compulsory, each question carry one mark.
3. During the examination,
  - Read the questions carefully.
  - Completely darken/shade the relevant oval against Question No. in the OMR answer sheet, using blue/black ball point pen. Do not try to alter the entry and not to do any stray marks on OMR Sheet.
  - Ex: In a question paper if No. 3 is the correct answer for Question No. 20, then darken in OMR answer sheet shade circle 3 using blue/black ball point pen as follows.  
20. ① ② ● ④ (This is an example only)
4. If more than one oval is darkened for a given question, such answer is treated as wrong and no marks will be given.
5. The candidate and Room Supervisor should sign in the OMR sheet.
6. Candidate should return the OMR answer sheet only to the room supervisor before leaving the examination hall.
7. The calculator, mobiles and any other electronic devices are not allowed inside the examination hall.
8. English version of the question paper will be considered as final, in case of any dispute arising out of variation in translation version.

*ಗಮನಿಸಿ : ಸೂಚನೆಗಳ ಕನ್ನಡ ಆವೃತ್ತಿಯು ಈ ಪುಸ್ತಿಕೆಯ ಮುಂಭಾಗದಲ್ಲಿ ಮುದ್ರಿಸಲ್ಪಟ್ಟಿದೆ.*